

**GS-027**

19

IV Semester B.Com. Examination, May/June-2019

ಕನ್ನಡ ಭಾಷಾ ಪತ್ರಿಕೆ - IV**ಸುವರ್ಣ ಸಂಪದ ಮತ್ತು ವ್ಯಾವಹಾರಿಕ ಕನ್ನಡ****(CBCS) (Fresher+Repeater) (2015 -16 and Onwards)**

Time : 3 Hours

Max. Marks : 70

I. (ಅ) ಪದ್ಯದ ಭಾವಾರ್ಥ ಬರೆಯಿರಿ :**1x6=6**

ಪೊಡವಿಪನೊಲುಮೆಯ ಕಡುನೆಚ್ಚಿ ಗರ್ವದಿ ನಡೆಯದಿರೆಚ್ಚರಿಕೆ
ಕೊಡನ ಅಂಧಕ ಪೊತ್ತು ನಡೆವಂತೆ ಅಧಿಕಾರ ಕಡೆಯಲ್ಲ ಎಚ್ಚರಿಕೆ
ಕಡುಚಳಕನು ತಾನೆನುತ ಪರರ ಅವಘಡಿಸದಿರೆಚ್ಚರಿಕೆ
ಬಡಬಗ್ಗರ ಬಾಯಿ ಬಡಿದು ಪಾಪದಿ ಹೆಜ್ಜೆ ಇಡಬೇಡ ಎಚ್ಚರಿಕೆ

(ಆ) ಎರಡಕ್ಕೆ ಟಿಪ್ಪಣಿ ಬರೆಯಿರಿ :**2x2=4**

- (1) ಹರಿಹರ
- (2) ರನ್ನ
- (3) ಕನಕದಾಸರು
- (4) ಅಗ್ನಿಪುತ್ರಿ

(ಇ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ :**1x10=10**

- (1) ದ್ರೌಪದಿಯನ್ನು ಸಮಾಧಾನ ಪಡಿಸಲು ಭೀಮನು ಕೈಗೊಂಡ ಪ್ರತಿಜ್ಞೆಗಳಾವುವು ? ವಿವರಿಸಿ.
- (2) ಹಂಪಿಯ ವಿರೂಪಾಕ್ಷನನ್ನು ಹರಿಹರ ಪೂಜಿಸಿದ ಬಗೆಯನ್ನು ವಿವರಿಸಿ.

II. (ಅ) ಎರಡಕ್ಕೆ ಟಿಪ್ಪಣಿ ಬರೆಯಿರಿ :**2x5=10**

- (1) ಇ-ವ್ಯವಹಾರ
- (2) ಕನ್ನಡಿ ವೆಬ್‌ಸೈಟ್
- (3) ಕಾರ್ಯದರ್ಶಿ
- (4) ಸಭೆಗಳು

(ಆ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ :**1x10=10**

- (1) 'ಕಂಪ್ಯೂಟರ್ ಒಂದು ಯಾಂತ್ರಿಕ ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ದಿನ ನಿತ್ಯದ ಅವಿಭಾಜ್ಯ ಅಂಗ' - ವಿವರಿಸಿ.
- (2) ಷೇರುದಾರರಿಗೆ ಸಭೆಯ ತೀರ್ಮಾನಕ್ಕೆ ಪತ್ರ ಎಂದರೇನು ? ನಿರ್ದೇಶಕರುಗಳಿಗೆ ಸಭೆಯ ತೀರ್ಮಾನಕ್ಕೆ ಪತ್ರವನ್ನು ಮಾದರಿ ಸಹಿತ ವಿವರಿಸಿ.

P.T.O.



III. (ಅ) ಒಂದು ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸಿ :

1x5=5

- (1) ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ.
- (2) ಭಾರತ - ಬಹುಸಂಸ್ಕೃತಿಗಳ ದೇಶ.

(ಆ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ :

1x10=10

- (1) ಕನ್ನಡಾಭಿಮಾನವೆಂದರೆ ಕೇವಲ 'ಗತವೈಭವ'ದ ಕನವರಿಕೆಯಲ್ಲ. ವಿವರಿಸಿ.
- (2) 'ಅಪ್ಪ ಅಮ್ಮನ ಮೂತ್ರ ಪಿಂಡವನ್ನು ಮಾರಿಯಾದರೂ ಮದುವೆಯಾಗುವ ಅನಿವಾರ್ಯತೆ ನಮ್ಮ ಹೆಣ್ಣುಗಳಿಗೇಕೆ ಬಂದಿದೆ' - ಈ ಹೇಳಿಕೆಯನ್ನು ವಿಮರ್ಶಿಸಿ.

IV. (ಅ) ಒಂದು ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸಿ :

1x5=5

- (1) ನರಸಿ ಮತ್ತು ನಿಂಗಣ್ಣನ ಹುಲವೇಷ.
- (2) ಈರೋಜಿಯ ಕಥೆ.

(ಆ) ಒಂದು ಪ್ರಶ್ನೆಗೆ ವಿವರವಾಗಿ ಉತ್ತರಿಸಿ :

1x10=10

- (1) 'ವಿಶ್ವಶಾಂತಿ ಯಾತ್ರೆ' ಸಮಾಜ ಸುಧಾರಣೆಯ ಕೆಲಸ ಎಂದು ಶ್ರೀಗಳು ಭಾವಿಸಲು ಕಾರಣಗಳೇನು ? ವಿವರಿಸಿ.
- (2) ಹಬ್ಬ ಮತ್ತು ರಥೋತ್ಸವಗಳಲ್ಲಿ ಕಂಡುಬರುವ ಸಾಮಾಜಿಕ ಸೌಹಾರ್ದತೆಯನ್ನು ಲೇಖನದ ಹಿನ್ನೆಲೆಯಲ್ಲಿ ಚರ್ಚಿಸಿ.

**GS-033**

IV Semester B.Com. Examination, May/June-2019

ಕನ್ನಡ ಭಾಷಾ ಪತ್ರಿಕೆ - IV

ಸಾಹಿತ್ಯ ಸಲ್ಲಾಪ - 2

(Repeaters) (2012-13 & Onwards)

Time : 3 Hours

ಭಾಗ - 1

Max. Marks : 100

(ಸಾಹಿತ್ಯ ಸಲ್ಲಾಪ - 2)

I. ಈ ಪದ್ಯದ ಭಾವಾರ್ಥ ಬರೆಯಿರಿ :

1x5=5

ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ

ವಿಷವೇರಿತ್ತಯ್ಯ ಅಪಾದ ಮಸ್ತರಕ್ಕೆ !

ಹಸಿವಿಗನ್ನವನಿಕ್ಕಿ ವಿಷವನಿಳುಹ ಬಲ್ಲಡೆ

ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ

II. ಮೂರು ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ :

3x5=15

(1) ಚೆನ್ನಮಲ್ಲಿಕಾರ್ಜುನನನ್ನು ಕಾಣಲು ಅಕ್ಕಮಹಾದೇವಿ ಹಂಬಲಿಸಿದ ಬಗೆ

(2) ಸರೋಜಳಿಗೆ ಸಿಕ್ಕ 'ಬಡುಗಡೆ'

(3) ಸೂರ್ಯ ಗ್ರಹಣದ ಬಗ್ಗೆ ಕ್ರಿಕೆಟ್ ವ್ಯವಸ್ಥಾಪಕರ ಪ್ರತಿಕ್ರಿಯೆ

(4) ಕೃಷ್ಣನ ರೋಗ ಗುಣವಾದ ಪ್ರಸಂಗ

(5) ಕೈಗಾರಿಕೀಕರಣದ ಸಕಾರಾತ್ಮಕ ಬೆಳವಣಿಗೆ

III. ಮೂರು ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿ :

3x12=36

(1) 'ಬುದ್ಧ ಮತ್ತು ಬೆಳದಿಂಗಳು' ಕವಿತೆಯ ಸ್ವಾರಸ್ಯ ಬರೆಯಿರಿ.

(2) ಕಥಾನಾಯಕಿ ಸರೋಜಳಿಗೆ ಸಿಕ್ಕ 'ಬಡುಗಡೆ' ಎಂತಹದು ? ವಿಶ್ಲೇಷಿಸಿ.

(3) ಮೂಲಕೆ ಬಳ್ಳಿಯ ಸುತ್ತ ಹರಡಿಕೊಂಡಿರುವ ಸ್ವಾರಸ್ಯಕರ ಸಂಗತಿಗಳನ್ನು ನಿರೂಪಿಸಿ.

(4) 'ಗ್ರಹಣ ಕಾಲದಲ್ಲ ಟ.ವಿ. ನೋಡುವುದು ಅಪಾಯ' ಹೌದೆ ? ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರವೇನು ?

(5) ಜಾಗತೀಕರಣ ಎಂದರೇನು ? ಅದರ ಪರಿಣಾಮಗಳನ್ನು ವಿವರಿಸಿ.

P.T.O.



ಭಾಗ - 2

(ವ್ಯಾವಹಾರಿಕ ಕನ್ನಡ)

IV. ನಾಲ್ಕಕ್ಕೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ :

4x5=20

- (1) ಸಂಘ ಸಂಸ್ಥೆಗಳು ಮತ್ತು ಸಭೆ
- (2) ಸಮಿತಿ ವರದಿ
- (3) ಹುದ್ದೆಗಳ ಜಾಹೀರಾತು
- (4) ರಾಜಕೀಯ ವರದಿ
- (5) ಕನ್ನಡಿ ವೆಬ್‌ಸೈಟ್
- (6) ಸಾರ್ವಜನಿಕ ಪ್ರಕಟಣೆಗಳು

V. ಎರಡು ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿ :

2x12=24

- (1) ಆಹ್ವಾನ ಪತ್ರಿಕೆ ಎಂದರೇನು ? ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯ ಮಾದರಿಯನ್ನು ಸಿದ್ಧಪಡಿಸಿ.
- (2) ಕಾಲೇಜು ವಾರ್ಷಿಕೋತ್ಸವದ ವರದಿಯನ್ನು ಸಿದ್ಧಪಡಿಸಿ.
- (3) ಪತ್ರಿಕಾವರದಿ ಎಂದರೇನು ? ಅದರ ವಿವಿಧ ಬಗೆಗಳನ್ನು ಕುರಿತು ವಿವರಿಸಿರಿ.
- (4) ಜಾಹೀರಾತಿನ ಸ್ವರೂಪ ಮತ್ತು ಅದರ ಬಗೆಗಳನ್ನು ಬರೆಯಿರಿ.

- o o o -